

CySecK <u>CySecK</u> @CySecKCoE CySecKCoE ಮುನ್ನುಡಿ /Foreword

Dear Readers,

ಸೈಬರ್ ವರ್ತಿಕಾನ್ನು ನಿಮ್ಮ ಸ್ನೇಹಿತರು ನಿಮಗೆ ಕಳಿಸಿದ್ದಲ್ಲಿ, ಪ್ರತಿ ತಿಂಗಳು ಅದನ್ನು ನೇರವಾಗಿ ಪಡೆಯಲು, ನಮ್ಮ ಸುದ್ದಿಪತ್ರಿಕೆಯ ಮುಕ್ತ ಚಂದಾದಾರರಾಗಿ!

If Cyber Vartika was forwarded to you by a friend, get it directly every month by SUBSCRIBING HERE!

ಸಹಜತೆ'ಯ ಎಡೆಗೆ ಕರೆತಂದಿದೆ. ಅದು ಸೈಬರ್ ಭದ್ರತೆಯ ಮೇಲೆ ದೊಡ್ಡ transformation. It makes cyber security the biggest ಪರಿಣಾಮ ಬೀರುತ್ತಿದೆ. ಜನರ ಆನ್ಲೈನ್ ಬಳಕೆ ವಿಧಾನ ಮತ್ತು ಟ್ರೆಂಡ್ಗಳಿಂದ concern. Cyberthreats are evolving to take advantage of ಸೈಬರ್ ಖದೀಮರಿಗೆ ಹೆಚ್ಚಿನ ಪ್ರಯೋಜನವಾಗುತ್ತಿವೆ. ಕೋವಿಡ್-19 ಕ್ಕೆ online behaviour and trends. We saw no exception with ಸಂಬಂಧಪಟ್ಟ ವೈಯಕ್ತಿಕ ಮಾಹಿತಿಯೂ ಇದಕ್ಕೆ ಹೊರತಾಗಿಲ್ಲ ಎಂಬುದನ್ನೂ Covid-19 related personal data as well.

ನಾವು ಕಂಡುಕೊಂಡಿದ್ದೇವೆ. ಸೈಬರ್ ಅಪರಾಧಿಗಳು ತಮ್ಮ ಆನ್ಲೈನ್ ಬಳಕೆಯ ಜ್ಞಾನವನ್ನು ದಿನೇ-ದಿನೇ

ನಲ್ಮೆಯ ಓದುಗರೆ,

ಸುಧಾರಿಸಿಕೊಳ್ಳುತ್ತಾ, ಹಣಕಾಸಿಗೆ ಸಂಬಂಧಪಟ್ಟ ದೊಡ್ಡ ಸೈಬರ್ ಅಪರಾಧಗಳಿಗೆ ಕಾರಣವಾಗುತ್ತಿದ್ದಾರೆ. ಸೈಬರ್ ಶಿಷ್ಟಾಚಾರ ಈ ದಿನದ ಅವಶ್ಯಕ ಬೇಡಿಕೆಯಾಗಿದೆ. ಅಗತ್ಯವಿರುವ ಸೈಬರ್ ಭದ್ರತೆಯನ್ನು ಜಾರಿಗೆ ತರುವುದಕ್ಕೆ ಸಂಬಂಧಪಟ್ಟಂತೆ, ಈಗ ಕಂಪನಿಗಳಿಂದ ದೊಡ್ಡ ಕೂಗು ಎದ್ದಿದೆ. ನೀವು ಆನ್ಲೈನ್ನಲ್ಲಿ ಹೊರಹಾಕುವ ಅಥವಾ ಹಂಚಿಕೊಳ್ಳುವ ಸೂಕ್ಷ್ಮ ಮಾಹಿತಿಗಳೇ ಹ್ಯಾಕರ್ಗಳಿಗೆ ನಿಮ್ಮ ಸೈಬರ್ ಭದ್ರತೆಯನ್ನು ನುಚ್ಚುನೂರು ಮಾಡಲು ದಾರಿ ಮಾಡಿಕೊಡುತ್ತಿವೆ. ಆದ್ದರಿಂದ, ನೀವು ಹಂಚಿಕೊಳ್ಳುವ ಮಾಹಿತಿಯ ಮೇಲೆ ನಿಗಾ ಇರಿಸುವುದು ತುಂಬಾ ಮುಖ್ಯವಾಗಿದೆ.

ಡೇಟಾ ಪ್ರೈವಸಿಯ ಆಳ-ಅಗಲ ವೃದ್ಧಿಯಾಗುತ್ತಾ ಮತ್ತಷ್ಟು ಪರಿವರ್ತನೆಗಳಿಗೆ

ಕೋವಿಡ್-19 ಡಿಜಿಟಲ್ ಪರಿವರ್ತನೆಯ ವೇಗವನ್ನು ಹೆಚ್ಚಿಸಿ, ನಮ್ಮನ್ನು 'ಹೊಸ

ಒಳಗಾಗುತ್ತಾ ಬರುತ್ತಿದೆ. ಆದ್ದರಿಂದ, ವ್ಯಕ್ತಿಯ ವೈಯಕ್ತಿಕ ಮಾಹಿತಿಯ ಖಾಸಗೀತನ ಕಾಪಾಡುವುದು ಈಗ ಅಗತ್ಯ ಎನ್ನುವುದಕ್ಕಿಂತ ಕಡ್ಡಾಯವಾಗಿದೆ. ಕಾಪಾಡಿಕೊಳ್ಳಲು ನೀವು ಮಾಹಿತಿಯ ಪ್ರೈವಸಿ ಅನುಸರಿಸಬಹುದಾದ ಮೂಲಭೂತ ಅಭ್ಯಾಸಗಳನ್ನು ಈ ಸುದ್ದಿಪತ್ರದಲ್ಲಿ

ಸೈಬರ್ ಭದ್ರತೆ ಜಾಗೃತಿ ಅಭಿಯಾನ ಮತ್ತು ನೆಟ್ವರ್ಕ್ ಸೆಕ್ಯುರಿಟಿ ತಂಡಗಳು ನಿಮ್ಮನ್ನು ಸೈಬರ್ ದಾಳಿಗಳಿಂದ ಕಾಪಾಡುತ್ತವೆ. "ಸೈಬರ್ ವಾರ್ತಿಕ"ದ ಮೂಲಕ, ಸೈಸೆಕ್-ಕೆ ಈ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಜಗತ್ತಿನ ಎಲ್ಲಾ ಸೈಬರ್ ಸಂಬಂಧಿತ ಸುದ್ದಿಗಳನ್ನು ಅದು ಒಗ್ಗೂಡಿಸುವುದಲ್ಲದೇ, ಕರ್ನಾಟಕದ ಮೇಲೆ ವಿಶೇಷ ಗಮನ ಇರಿಸಿದೆ. ಸೈಬರ್ ಸಂಬಂಧಿತ ಮಾಹಿತಿಗಳನ್ನು ಜನರಿಗೆ

ತಲುಪಿಸುವಲ್ಲಿ ಈ ಸುದ್ದಿಪತ್ರಗಳ ಪಾತ್ರ ತುಂಬಾ ಮಹತ್ವದ್ದು ಎಂಬುದು ನನ್ನ ನಂಬಿಕೆಯಾಗಿದೆ. ಚಿದಾನಂದಂ ಅರುಣಾಚಲಂ (ಚಿದಾ) ಪ್ರಧಾನ ಯೋಜನಾ ಅಧಿಕಾರಿಗಳು ಸುಮೇರು ಸಾಫ್ಟ್ ವೇರ್ ಸೊಲ್ಯೂಶನ್ಸ್

<u>ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ,</u> <u>ವದಂತಿಗಳನ್ನು ಹರಡುವುದಾಗಲಿ ಮಾಡದಂತೆ</u> <u>ಕರ್ನಾಟಕ ಸರ್ಕಾರ ಎಚ್ಚರಿಕೆ ನೀಡಿದೆ</u>

ತುತ್ತಾಗಿವೆ.

of the day. We see a massive uptrend in companies requesting essential cyber security hygiene-related services. The hackers' easy-to-go data for more significant compromise is through the external attack surface. That's why monitoring your external attack surface takes a pivotal role.

COVID-19 has led us to a 'new normal' accelerating digital

<u>CySecK</u>

The landscape of data privacy is getting complex and continues to evolve. So, protecting the personal data privacy of individuals has become more than critical now.

Cyber security awareness campaigns and workgroups hold your fort against cyberattacks. I am delighted that CySecK, through "Cyber Vartika," serves this purpose. It

critical focus region as Karnataka. I'm confident that this newsletter will act as a vehicle for cyber outreach.

ಪ್ರಮುಖ ಸೈಬರ್ ಸುದ್ದಿ

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನಾಗಲಿ ಮತ್ತು/ ಸುಳ್ಳು ಮಾಹಿತಿಗಳನ್ನಾಗಲಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ತನ್ನ ಪ್ರಕಟಣೆಯ ಮೂಲಕ ರಾಜ್ಯದ ಆರೋಗ್ಯ ಇಲಾಖೆ, ತಪ್ಪು ಮಾಹಿತಿಗಳನ್ನು ಹರಡುವವರ ವಿರುದ್ಧ ವಿಪ್ಪತ್ತು ನಿರ್ವಹಣಾ ಅಧಿನಿಯಮ, 2005 ರ ಸಕ್ಷನ್ 54 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ, 2020 ರ ಸೆಕ್ಷನ್ 4(k) ರ ಅಡಿ ಸರ್ಕಾರವು ಕ್ರಮಕ್ಕೆ ಆಗ್ರಹಿಸುತ್ತದೆ ಎಂದು ತಿಳಿಸಿದೆ. ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಹರಡುವುದನ್ನು ಅಪರಾಧವೆಂದು ಪರಿಗಣಿಸಿ, ಅಂತಹ ಅಪರಾಧ ಎಸಗಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ರಾಜ್ಯದ ಆಡಳಿತ

<u>ಕೋವಿಡ್ನಿಂದ ಉಂಟಾದ</u>

<u>ಡಿಜಿಟಲೀಕರಣದಿಂದ ಸೈಬರ್ ದಾಳಿಗಳು</u>

<u>ಏರಿಕೆಯಾಗಿವೆ : WEF ಅಧ್ಯಯನ</u>

ಕೋವಿಡ್-19 ಪಿಡುಗು ಡಿಜಿಟಲೀಕರಣದ ವೇಗವನ್ನು ಹೆಚ್ಚಿಸಿದೆ. ಅದರ ಪರಿಣಾಮವಾಗಿ

2021 ರಲ್ಲಿ ಸೈಬರ್ ಅಪರಾಧಗಳು ಹಿಂದೆಂದು ಕಾಣದಷ್ಟು ಗಣನೀಯ ಏರಿಕೆ ಕಂಡಿವೆ.

ಪ್ರತಿ ಸಂಸ್ಥೆ ಶೇಕಡ 151 ರ್ಯಾಸಂವೇರ್ ದಾಳಿ ಮತ್ತು ಅಂದಾಜು 270 ಸೈಬರ್ ದಾಳಿಗಳಿಗೆ

"ಸೈಬರ್ ಶಿಷ್ಟಾಚಾರ ಈ ದಿನದ ಅವಶ್ಯಕ ಬೇಡಿಕೆಯಾಗಿದೆ," ಎಂದು WEF ನ ವ್ಯವಸ್ಥಾಪಕ ನಿರ್ದೇಶಕ ಜೆರೇಮಿ ಜರ್ಜೆನ್ಸ್ ಅವರು ಹೇಳುತ್ತಾರೆ. ""ಸೈಬರ್ ದಾಳಿಗಳಿಂದ ರಕ್ಷಿಸಿಕೊಳ್ಳುವುದು ಮಾತ್ರವಲ್ಲದೇ, ತ್ವರಿತವಾಗಿ ಮತ್ತು ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುವುದು ಹಾಗೂ ದಾಳಿಗಳಾದಾಗ ಅವುಗಳಿಂದ ಹೊರಬರುವುದು ಕೂಡ ತುಂಬಾ ಮುಖ್ಯ", ಎಂದು ಸಹ ಸೇರಿಸುತ್ತಾರೆ. <u>ಸಾವಿರಾರು ಜನರ ಕೋವಿಡ್-19 ಡೇಟಾ, ಫೋನ್ ನಂಬರ್**ಗಳು ಸೋ**ರಿಕೆಯಾಗಿವೆ; ಸರ್ಕಾರ</u>

ಪಿಟಿಐ ವರದಿಯ ಪ್ರಕಾರ, $20,\!000$ ಜನರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿರುವುದಾಗಿ ವೆಬ್ಸೈಟ್ನಲ್ಲಿ ಸೈಬರ್ ಅಪರಾಧಿ ಹೇಳಿಕೊಂಡಿದ್ದಾನೆ. ಕೋವಿನ್ ಪೋರ್ಟಲ್ನಿಂದ ಯಾವುದೇ ಮಾಹಿತಿ ಸೋರಿಕೆಯಾಗಿದೆ ಎಂಬುದನ್ನು ಅಲ್ಲಗಳೆದು, ಭಾರತ ಸರ್ಕಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. "ಕೋವಿನ್ ಸೈಟ್ನಲ್ಲಿ ಇದ್ದ ಮಾಹಿತಿಯನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಕೋವಿನ್ ಸೈಟ್ನಲ್ಲಿದ್ದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲವೆಂಬುದನ್ನೂ ಮತ್ತು ಈ ಡಿಜಿಟಲ್ ವೇದಿಕೆಯ ಎಲ್ಲಾ ಮಾಹಿತಿ ಸುರಕ್ಷಿತವಾಗಿದೆ ಮತ್ತು ಸುಭದ್ರವಾಗಿದೆ" ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

<u>Karnataka Govt warns against</u>

and/ non-factual data. In a statement, the state health department said that anyone found disseminating false

information will be subject to government action under

Section 54 of the Disaster Management Act of 2005 and

Section 4(k) of the Karnataka Epidemic Diseases Act of 2020.

The state administration stated that distributing false or

misleading information would be considered a crime, and the

Cyberattacks rise amid rapid Coviddriven digitalization: WEF study

offender would be penalized.

<u>ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರೀಟೇಲ್</u>

<u>ಕರ್ನಾಟಕದಲ್ಲಿ ಬಂಧಿಸಲಾಗಿದೆ</u> ಮದುವೆಯ ಸೋಗಿನಲ್ಲಿ 26 ಮಹಿಳೆಯರಿಗೆ ಮೋಸ ಮಾಡಿದವನನ್ನು ಕರ್ನಾಟಕದಲ್ಲಿ

ಅವನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸುತ್ತಿದ್ದ ಹುಡುಗಿಯರ ಬ್ಯಾಂಕ್ ಖಾತೆಯ

ವಿವರಗಳನ್ನು ಅಪರಾಧಿಯು ಪಡೆದುಕೊಳ್ಳುತ್ತಿದ್ದ. ಮೋಸ ಹೋದವರು ಹಣವನ್ನು

ವಾಪಸ್ಸು ಕೇಳಿದ್ದಾಗ, ಅವರನ್ನು ಅಪರಾಧಿಯು ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ.

spreading fake news, rumors on <u>data breach on its portal</u> COVID-19 The Karnataka Department of Health and Family Welfare A data breach has occurred on Aditya Birla Fashion and Retail Services warned the public against sharing misinformation Ltd's (ABFRL) portal, and the business is investigating the

prison.

<u>ಕೋವಿನ್ ಮಾಹಿತಿ ಸೋರಿಕೆಯನ್ನು ಅಲ್ಲಗಳೆದಿದೆ.</u>

The Covid-19 pandemic has accelerated the speed of digitalization, resulting in a record-breaking year for cybercrime in 2021, with ransomware attacks up 151 percent and an average of 270 cyberattacks per organisation. "Companies must now embrace cyber resilience," said WEF Managing Director Jeremy Jurgens, "not simply protecting

against cyberattacks but also preparing for rapid and timely incident response and recovery when an assault does occur." COVID-19 Data, Phone Numbers of Thousands Leaked; Govt Denies **Co-WIN Breach** According to a PTI report, a cybercriminal on the website claims to have access to the personal information of 20,000 people. The Indian government issued a statement denying that any data from the CoWIN portal had been leaked. "The data contained in the Co-WIN site has allegedly been released online. It has been clarified that no data from the Co-WIN site has been leaked and that all resident data is safe and secure on this digital platform, "According to the statement.

Man held for cheating 26 women


The accused would obtain the bank account information of the girls who agreed to marry him. He threatened the victims whenever they asked him to return the money.

ಆನ್ಲೈನ್ ಮೋಸಗಳು

Online frauds

<u>ಕಸ್ಟಮ್ ಅಧಿಕಾರಿಗಳ ಸೋಗಿನಲ್ಲಿ ಹಣಕ್ಕಾಗಿ ಅಪರಾಧ ಎಸಗುವವರ ಸಂಖ್ಯೆ</u> ಗಣನೀಯವಾಗಿ ಏರಿಕೆಯಾಗಿದೆ Financial fraud involving fraudsters posing as custom officials on

the rise



ಸೈಬರ್ ಅಪರಾಧದಲ್ಲಿ ಹಾವೇರಿಯ ವ್ಯಕ್ತಿಯೊಬ್ಬರು ₹12.8 ಲಕ್ಷಗಳನ್ನು ಕಳೆದುಕೊಂಡಿದ್ದಾರೆ Haveri man loses ₹12.8 lakh to cyber fraud

out of personal insurance

ಸೈಬರ್ ಅಪರಾಧದಲ್ಲಿ ಹಿರಿಯ ನಾಗರಿಕರೊಬ್ಬರು ರೂ. 12 ಲಕ್ಷಗಳನ್ನು ಕಳೆದುಕೊಂಡಿದ್ದಾರೆ

Senior citizen loses Rs 12 lakh to cyber fraud

<u>ಐಟಿ ಕಮೀಷನರ್ ರೂ. 76,000 ಗಳನ್ನು ಸೈಬರ್ ಅಪರಾಧದಲ್ಲಿ ಕಳೆದುಕೊಂಡಿದ್ದಾರೆ</u>

IT commissioner loses Rs 76,000 in cyber fraud

ಸೈಬರ್ ಅಪರಾಧದಲ್ಲಿ ಕಳೆದುಕೊಂಡಿದ್ದಾರೆ

Mumbai: Man loses ₹2 lakh to cyber fraud on pretext of opting

ಅಪರಾಧದಲ್ಲಿ ಕಳೆದುಕೊಂಡಿದ್ದಾರೆ

Man seeking loan loses Rs 10.62 lakh in cyber fraud

<u>ನಿವೃತ್ತ ಬ್ಯಾಂಕ್ ಸಿಬ್ಬಂದಿಯೊಬ್ಬರು ಸೈಬರ್ ಅಪರಾಧದಲ್ಲಿ ರೂ 7.5 ಲಕ್ಷಗಳನ್ನು</u> ಕಳೆದುಕೊಂಡರು

Retired banker loses Rs 7.5 lakh to cyber fraud

<u>ಮಹಿಳೆಯೊಬ್ಬರು ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಸೈಬರ್</u>

<u>ಅಪರಾಧದಲ್ಲಿ ಕಳೆದುಕೊಂಡರು</u>

Woman loses over Rs 50k in cyber fraud

<u>ಎಂಬಿಏ ಮತ್ತು ಬಿ.ಟೆಕ್ ಪದವೀಧರ ಮ್ಯಾಟ್ರಿಮೋನಿಯಲ್ ಅಪರಾಧದಲ್ಲಿ 35-40</u> ಜನರಿಗೆ ಮೋಸ ಮಾಡಿದ್ದಾನೆ

28- ಜನವರಿ-2022 ಡೇಟಾ ಪ್ರೈವಸಿ ದಿನ ಇಂದಿನ ಕಾಲದಲ್ಲಿ ನಮ್ಮನ್ನು ನಾವು ಸುರಕ್ಷಿತವಾಗಿಸಿಕೊಳ್ಳುವ ಒಂದೇ ದಾರಿ ಎಂದರೇ, ನಮ್ಮ ಡೇಟಾವನ್ನು ಸುಭದ್ರವಾಗಿಸುವುದು. ಸೈಬರ್ ಭದ್ರತೆ ಮತ್ತು

ಜಾಗೃತಿಯನ್ನು ಪಡೆದುಕೊಳ್ಳುವುದು ಯಾವಾಗಲೂ ನಮ್ಮ ಆದ್ಯತೆ ಆಗಿರಬೇಕು.

ಡೇಟಾ ಪ್ರೈವಸಿ ಎಂದರೇನು?

1. ನಾವು ಆನ್**ಲೈನ್**ನಲ್ಲಿ ಹೊರಹಾಕುವ/ಹಂಚಿಕೊಳ್ಳುವ ಮಾಹಿತಿಯ ಪ್ರಮಾಣ ದಿನೇ-ದಿನೇ ಏರಿಕೆಯಾಗುತ್ತಿದೆ. ಉದಾ:

ನೀವು ಇಡುವ ಒಂದೊಂದು ಹೆಜ್ಜೆಯನ್ನೂ ಕೂಡ ನಿಮ್ಮೆ ಫೋನಿನ ಹೆಲ್ತ್ ಆ್ಯಪ್ತ್ ದಾಖಲಿಸಿಕೊಂಡಿರುತ್ತದೆ. ನೀವು ಸಾಮಾಜಿಕ

ಜಾಲತಾಣದಲ್ಲಿ ನೋಡುವ ಪ್ರತಿಯೊಂದು ಪೋಸ್ಟ್ ಅನ್ನು ಗುರುತು

2. ನಿಮ್ಮ ಮತ್ತು ನಿಮ್ಮ ವಹಿವಾಟುಗಳ ಬಗ್ಗೆಯ ಇಷ್ಟೊಂದು ಡೇಟಾವನ್ನು ಸೈಬರ್ ಕಳ್ಳರು ತಮ್ಮ ಹಣಕಾಸಿನ ಲಭಕ್ಕಾಗಿ ಬಳಸಿಕೊಳ್ಳಬಹುದು. ಉದಾ: ನಿಮಗೆ ಅಪರಚಿತ ವ್ಯಕ್ತಿಗಳಿಂದ ಪೋನ್ ಕಾಲ್ ಬರಲು ಶುರುವಾಗುತ್ತದೆ. ಅವರು ನಿಮ್ಮ ಸಂಪರ್ಕ

3. ಪ್ರಚಾರದ ಸಲುವಾಗಿ ರಾಜಕೀಯ ಪಕ್ಷಗಳು ನಿಮ್ಮ ಹೆಗಲೇರಬಹುದು. ಉದಾ: ರಾಜಕೀಯ ಪ್ರಚಾರದ ಸಲುವಾಗಿ ಲಕ್ಷಾಂತರ ಜನರ ಸಾಮಾಜಿಕ ಜಾಲತಾಣದ ಮಾಹಿತಿಯನ್ನು

ಯಾವಾಗ

ಈ ಕಾರಣಗಳಿಂದ ಮುಖ್ಯವಾಗುತ್ತದೆ:

ಆ ಮಾಹಿತಿಯನ್ನು

ವಿವರಗಳನ್ನು ನೀವು ಇನ್ನೊಬ್ಬರಲ್ಲಿ ಮಾಹಿತಿಯಿಂದ ಪಡೆದುಕೊಂಡಿರುತ್ತಾರೆ.

ಕೇಂಬ್ರಿಡ್ಜ್ ಅನಲಿಟಿಕಾ ಸಂಗ್ರಹಿಸಿತ್ತು.

ಪಡೆದುಕೊಳ್ಳಬಹುದಾಗಿದೆ.

3.ಪ್ರೈವಸಿಗೆ ಸಂಬಂಧಿಸಿದ ಸುದ್ದಿಗಳನ್ನು ನೋಡುತ್ತಿರಿ. ಹೋಡುತ್ತಿರಿ. ಹೆಚ್ಚಿನ ಪುಟಗಳು ಮತ್ತು ಕಾನೂನಾತ್ಮಕ ಪದಗುಚ್ಛಗಳನ್ನೇ ತುಂಬಿಕೊಂಡಿರುವ ಉದ್ದವಾದ ಪ್ರೈವಸಿ ಪಾಲಿಸಿಗಳನ್ನು ಓದುವುದು ತುಂಬಾ ಕಷ್ಟ. ಅದಕ್ಕೆ ಬದಲಾಗಿ, ಅಂತಹ ಪಾಲಿಸಿಗಳನ್ನು ಓದಿ, ಆದರ ತಿರುಳನ್ನು ಎಲ್ಲರಿಗೂ ಅರ್ಥವಾಗುವಂತೆ ಸುಲಭವಾಗಿ ವಿವರಿಸುವವರನ್ನು ನಾಣಿ ಇತ್ತಾರಣಿ 4. ನೀವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಂತೆ ಮಾಡಲು, ನೀವು ಈ ಹಿಂದೆ ಆಸಕ್ತಿ ಸೂಚಿಸಿದಂತಹ ಫಾಲೋ ಮಾಡಿ. ವಿಷಯಗಳನ್ನು ಸಾಮಾಜಿಕ ಮೀಡಿಯಾ ಕಂಪನಿಗಳು ನಿಮ್ಮ ಮುಂದಿಡುತ್ತವೆ. ಜನರು ತಮ್ಮ ನಂಬಿಕೆಗಳಿಗೆ ಅಂಟಿಕೊಳ್ಳುವಂತೆ ಮಾಡಿ, ಸಾಮಾಜಿಕವಾಗಿ ವ್ಯಕ್ತಿಗಳು ಬದಲಾಗುವುದಕ್ಕೆ ಕಾರಣವಾಗುತ್ತವೆ. ಉದಾ: ನೀವು ನಿರ್ದಿಷ್ಟ ಸಿದ್ಧಾಂತಕ್ಕೆ ಸಂಬಂಧಪಟ್ಟ ವಿಡಿಯೋ ಒಂದನ್ನು ನೋಡುತ್ತೀರಿ ಎಂದಿಟ್ಟಿಕೊಳ್ಳಿ, 4. ತಂತಾನೆ ಬರುವ ಶಿಫಾರಸುಗಳಿಂದ ಎಚ್ಚರಿಕೆಯಿಂದಿರಿ ಎಚ್ಚರಂಹುದರು ಪಡ್ಡರಂಹುದರು ತಂತಾನೆ ಬರುವ ಶಿಪಾರಸುಗಳು ನಿಮ್ಮನ್ನು ಅದೇ ವೇದಿಕೆಗೆ ಅಂಟಿಕೊಂಡಿರುವಂತೆ ಮಾಡುತ್ತವೆ ಎಂದು ನೆನಪಿಟ್ಟುಕೊಳ್ಳಿ, ನಿಮ್ಮ ಮನಸ್ಸನ್ನು ತೆರೆದಿಡಿ; ಯಾವುದೇ ವಿಷಯಗಳನ್ನು ಭಿನ್ನವಾಗಿ ಹೊಸ ರೃಷ್ಟಿಕೋನದಿಂದ ನೋಡುವವರನ್ನು ಫಾಲೋ ಮಾಡಿ ಮತ್ತು ಸತ್ಯವನ್ನು ತಿಳಿದುಕೊಳ್ಳಲು ಎಂದಿಗೂ ಬದ್ಧರಾಗಿರಿ. ಅದೇ ಸಿದ್ಧಾಂತಕ್ಕೆ ಸಂಬಂಧಿಸಿದ ಇನ್ನೂ ಅನೇಕ ವಿಡಿಯೋಗಳು ಅದೇ ವೇದಿಕೆಯಲ್ಲಿ ನಿಮಗೆ ಎದುರಾಗುತ್ತವೆ. "ನೆನಪಿರಲಿ: ಪ್ರೈವಸಿ ನಿಮ್ಮ ಮೂಲಭೂತ ಹಕ್ಕು"

> data from those who you think should not be accessing it! Why is Data Privacy important? For these reasons:

What is Data Privacy? Data privacy is protection of personal

If there is one way we can empower ourselves in the present times, we can learn ways to protect our data. Staying cyber secure and cyber aware should always be our priority.

> Practices to improve your data privacy in personal environments. Name, address, date of birth Medical or financial data Biometric data

ಹೆಸರು, ವಿಳಾಸ, ಹುಟ್ಟಿದ ದಿನಾಂಕ - ಆಧಾರ್ ನಂಬರ್, ಪ್ಯಾನ್, ಪಾಸ್ಪೋರ್ಟ್ ನಂಬರ್, ಚಾಲನಾ ಪರವಾನಗಿ ನಂಬರ್, ಇತ್ಯಾದಿ - ವೈದ್ಯಕೀಯ ಅಥವಾ ಹಣಕಾಸು ಡೇಟಾ ಬಯೇಮೆಟ್ರಿಕ್ ಡೇಟಾ

2. ವೈಯಕ್ತಿಕ ಡೇಟಾ/ಮಾಹಿತಿ ಹಂಚಿಕೊಳ್ಳುವಾಗ ಜಾಗೃತರಾಗಿರಬೇಕು ಯಾರೊಂದಿಗಾದರೂ ವೈಯಕ್ತಿಕ ಡೇಟಾ ಹಂಚಿಕೊಳ್ಳುವಾಗ, ಅವರು ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಮಾಹಿತಿ ಪಡೆದುಕೊಳ್ಳಿ. ಜೊತೆಗೆ, ಅವರು ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ಭರವನೆಯನ್ನು ಪಡೆದುಕೊಳ್ಳಿ.

and get assurance that they will not share it with others. Watch out for privacy related news It is difficult to read through the lengthy privacy policies that go into many pages and loaded with legal jargons. So follow those

Driving license number, etc personal data anyone, enquire how

To convince you to spend more time, social

data of millions of users for political advertising. media companies will show content based on your earlier interest. This can result in people hardening their biases, and hence polarisation on the society. Eg: You see one video related to a specific ideology, you will see more recommendations from the platform of videos of the same ideology.

recommendations

Know what is personal data 1. Amount of data we generate online is Any data that can be used to identify you increasing exponentially. either by itself, or along with other data - is personal data. This can include Eg: Every step you take is a datapoint logged by your phone's health app. Aadhar number, PAN, Passport number, Every post you see on social media may be logged and remembered forever. 2. With this huge volume of data about you, Be careful when sharing businesses can snoop on you for their commercial purposes. Eg: You start getting calls from When sharing personal data with nknown entities, who would have in turn bought your contact details from another business with who you had shared your data.

3. Political parties can snoop on you, for their promotion. Eg: Cambridge Analytica collected social media

ಸೈಬರ್ ವಾರ್ತಿಕ Cyber Vartika

https://zcmp.in/BH6y

https://zcmp.in/BH6y

"Remember: Privacy is your fundamental right"

Cyber criminals keep upgrading themselves, resulting in massive financial cyber frauds. Cyber resilience is the need

And this newsletter offers the fundamental practices to improve data privacy which you can implement

immediately. consolidates all cyber-related news worldwide with a

Chidhanandham Arunachalam (Chidha) Chief Program Officer Sumeru Software Solutions

<u>ಪೋರ್ಟಲ್ನಲ್ಲಿನ ಮಾಹಿತಿ ಸೋರಿಕೆಯಾಗಿದೆ</u> ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರೀಟೇಲ್ ಲಿಮಿಟೆಡ್ (ABFRL) ಪೋರ್ಟಲ್**ನ** ಮಾಹಿತಿ ಸೋರಿಕೆಯಾಗಿದೆ ಮತ್ತು ಕಂಪನಿಯು ಸನ್ನಿವೇಶವನ್ನು ತನಿಖೆ ಮಾಡುತ್ತಿದೆ. ಹೆಸರು, ಫೋನ್ ನಂಬರ್, ವಿಳಾಸ, ಹುಟ್ಟಿದ ದಿನಾಂಕ, ಆರ್ಡರ್ ಇತಿಹಾಸ, ಕ್ರೆಡಿಟ್ ಕಾರ್ಡ್ ಮಾಹಿತಿ, ಮತ್ತು ಪಾಸ್ವರ್ಡ್ ಸೇರಿದಂತೆ ಡೇಟಾಬೇಸ್ನಲ್ಲಿ ಸಂಗ್ರಹವಾಗಿದ್ದ ಗ್ರಾಹಕರ ವೈಯಕ್ತಿಕ ಮಾಹಿತಿಗಳೆಲ್ಲ ಸೋರಿಕೆಯಾಗಿದೆ. ವೇತನ, ಧರ್ಮ ಮತ್ತು ವೈವಾಹಿಕ ಸ್ಥಿತ ಸೇರಿದಂತೆ ಸಿಬ್ಬಂದಿಗಳ ಮಾಹಿತಿಯೂ ಸೋರಿಕೆಯಾಗಿದೆ.

<u>ಮದುವೆಯಾಗುವುದಾಗಿ ನಂಬಿಸಿ 26</u> <u>ಮಹಿಳೆಯರಿಗೆ ಮೋಸ ಮಾಡಿದವನನ್ನು</u> ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಬಲಿಪಶುಗಳನ್ನು ಪತ್ತೆಮಾಡಲು, ಅಪರಾಧಿ ಮ್ಯಾಟ್ರಿಮೋನಿ ವೆಬ್ಸೈಟ್ಗಳನ್ನು ಬಳಸಿಕೊಂಡಿದ್ದನು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತನ್ನ ಖೆಡ್ಡಕ್ಕೆ ಬೀಳಿಸುವ

ಪ್ರಯತ್ನದಲ್ಲಿದ್ದಾಗ, ಅವನ ಬಂಧನವಾಗಿದೆ.

Top Cyber News

Aditya Birla Fashion and Retail faces

has been exposed. Employee information was also exposed, including salary, religion, and marital status. promising marriage in Karnataka

The Cyber Crime Police have arrested a person in Karnataka for allegedly defrauding as many as 26 women under the

guise of marriage. To find his victims, the accused used

matrimony websites. After attempting to deceive a woman

who works for the police department, he was sentenced to

Personal customer information such as names, phone

numbers, addresses, dates of birth, order histories, credit card

information, and passwords are stored in the database that

ಸಚಿವರ ಮಗನನ್ನು ಬ್ಲಾಕ್ಮೇಲ್ ಮಾಡಿದ ಕಾರಣ 31-ವರ್ಷದ ವ್ಯಕ್ತಿಯೊಬ್ಬರನ್ನು <u>ಬೆಂಗಳೂರಿನಲ್ಲಿ ಬಂಧಿಸಲಾಗಿದೆ</u> 31-year-old arrested in Bengaluru for blackmailing minister's son

<u>ಸಾಲ ಪಡೆಯುವುದರ ಸಲುವಾಗಿ ವ್ಯಕ್ತಿಯೊಬ್ಬರು ರೂ. 10.62 ಲಕ್ಷಗಳನ್ನು ಸೈಬರ್</u>

<u>ಹೊಟೇಲ್ ಐಪಿ ಅಡ್ರೆಸ್ ಬಳಸಿ ಸರ್ಕಾರಿ ಪೋರ್ಟಲ್ablaಲ್ಲಿ ರೂ. 11.5 ಕೋಟಿಗಳನ್ನು </u> <u>ದೋಚಿದ್ದ ಹ್ಯಾಕರ್ನನನ್ನು ಕರ್ನಾಟಕದ ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ</u>

Karnataka CID probe reveals hacker used hotel IP address to

steal Rs 11.5 cr from govt portal

<u>ಐಟಿ ಡೆವೆಲಪರ್ ಆನ್ಲೈನ್ ಅಪರಾಧದಲ್ಲಿ ₹68 ಸಾವಿರಗಳನ್ನು ಕಳೆದುಕೊಂಡರು</u>

IT developer loses ₹68k in online fraud

<u>ಸಿಮ್ ಕಾರ್ಡ್ ಕೆವೈಸಿ ಮಾಹಿತಿಯನ್ನು ಹಂಚಿಕೊಳ್ಳುವ ಸೋಗಿನಲ್ಲಿ ಹಿರಿಯ</u> ನಾಗರಿಕರನ್ನು ಸುಲಿಗೆ ಮಾಡುತ್ತಿರುವುದು ಕಂಡುಬಂದಿದೆ.

Senior citizens duped to share information for SIM card KYC

MBA and BTech graduate dupes 35-40 people in matrimonial fraud

ಸೈಸೆಕ್ ಜಾಗೃತಿ ಭಂಡಾರ

CySecK Awareness Repository

ವೈಯಕ್ತಿಕ ಡೇಟಾವನ್ನು ಮಾಹಿತಿ ಚೋರರ/ಖದೀಮರ ಕೈಗೆ ಸಿಗದಂತೆ ದೂರ ಇಡುವುದನ್ನೇ ಡೇಟಾ ಪ್ರೈವಸಿ ವೈಯಕ್ತಿಕ ಪರಿಸರದಲ್ಲಿ ನಿಮ್ಮ ಡೇಟಾ ಪ್ರೈವಸಿಯನ್ನು ಹೆಚ್ಚಿಸಿಕೊಳ್ಳಲು ಎಂದು ಹೆಸರಿಸಲಾಗಿದೆ. ಅಳವೆಡಿಕೊಳ್ಳಬೇಕಾದ ಅಭ್ಯಾಸಗಳು. ಡೇಟಾ ಪ್ರೈವಸಿ ಏಕೆ ಮುಖ್ಯವಾಗುತ್ತದೆ? ವೈಯಕ್ತಿಕ ಡೇಟಾ/ಮಾಹಿತಿ ಎಂದರೆ ಏನೆಂದು ತಿಳೆದುಕೊಳ್ಳಿ ನಿಮ್ಮ ಗುರುತನ್ನು ಸೂಚಿಸಲು ಬಳಸಿಕೊಳ್ಳಬಹುದಾದ ಯಾವುದೇ ಡೇಟಾ/ಮಾಹಿತಿ – ಕೇವಲ ಒಂದೇ ಆಗಿರಬಹುದು, ಅಥವಾ ಅದರ ಜೊತೆ ಇರುವ ಇನ್ನಷ್ಟು ಡೇಟಾ ಆಗಿರಬಹುದು – ಆದನ್ನು ವೈಯಕ್ತಿಕ ಡೇಟಾ ಎಂದು ಕರೆಯಲಾಗುತ್ತದೆ. ಅದು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬಹುದು:

ಹೆಸರು, ವಿಭಾಸ, ಹುಟ್ಟಿದ ದಿನಾಂಕ

28- January-2022

DATA PRIVACY DAY

ಹಂಚೆಕೊಂಡಿದ್ದ

who read through such policies and help explain in simple words what it means for all Be wary of automated

Remember that automated recommendations from platforms are always tuned to keep you glued to the platform. Keep an open mind; follow people providing differing views and always be in the pursuit of truth.



Hello Padmakumar, we are

Salma wakes up one morning only to know that she has lost access


You chose to update your laptop from a link I sent. Now I can bart

ಜಾಗೃತಿ ಭಿತ್ತಿ ಚಿತ್ರಗಳು

Awareness Posters



<u>ಬೂಸ್ಟರ್ ವ್ಯಾಕ್ಸಿನ್ ಹಗರಣದ ಬಗ್ಗೆ ಎಚ್ಚರ ವಹಿಸಿ</u>







Always backup your data!

Hey, I think your device is infected with ransomware, a type of malware that blocks users from accessing their evice or personal files anddemands payment in exchange for access.

from hard drive failures to ransomware attacks and even human error or physical theft. Whatever the misfortune, a data

backup could provide the relief you need to restore the data on your devices.

Or back up your data to USBs or an external hard drive where you can save new or updated files—make sure to physically separate the devices from your

computer after backing up, or backups could also become infected.





K-Tech CoE for Cyber Security CySecK

NEW YEAR

SCAN ME

CySecK Contest #8



Bangalorians can call 112 for registering complaints related to online frauds.

• ಸೈಬರ್ ವಂಚನೆಗಳ ಬಗ್ಗೆ ದೂರು ದಾಖಲಿಸಲು <u>cybercrime.gov.in</u>

• ಆನ್ಲೈನ್ ವಂಚನೆಗೆ ಸಂಬಂಧಿಸಿದ ದೂರುಗಳನ್ನು ನೋಂದಾಯಿಸಲು

• ತಪ್ಪು ಮಾಹಿತಿ ಗುರುತಿಸಲು -https://factcheck.ksp.gov.in

ಬೆಂಗಳೂರು ಜನರು 112ಗೆ ಕರೆ ಮಾಡಬಹುದು

Some useful links for staying cyber aware and

To lodge complaint against a cyber-crime -

ಲಿಂಕ್ಗಳು ಇಲ್ಲಿವೆ-

cyber safe -

cybercrime.gov.in

• To identify fake information: https://factcheck.ksp.gov.in

CySecK

About

ಐಐಎಸ್ಸಿಯು ಇದರ ಆಂಕರ್ ಸಂಸ್ಥೆಯಾಗಿದ್ದು , ಕೆಎಸ್ಸಿಎಸ್ಟಿ (ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ) ಇದರ ಅನುಷ್ಠಾನ ಸಂಸ್ಥೆಯಾಗಿರುತ್ತದೆ. ಸೈಸೆಕ್ ಅನ್ನು ಕರ್ನಾಟಕ ಸರ್ಕಾರದ ಐಟಿ, ಬಿಟಿ ಎಸ್ ಟಿ ವಿಭಾಗದ ಕರ್ನಾಟಕ ಸೃಜನಶೀಲತೆ ಮತ್ತು ತಂತ್ರಜ್ಞಾನ ಸೊಸೈಟಿ (ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ) ಸ್ಥಾ<mark>ಪಿಸಿದೆ</mark>. CySecK is the Karnataka state government's K-Tech Centre of Excellence in Cybersecurity, housed in the IISc (Indian Institute of Science) campus, with IISc as the anchor institute and KSCST (Karnataka State Council for Science and Technology) as the implementation agency. CySecK was setup

ಇನ್ಸ್ಟಿಟ್ಯೂಟ್ ಆಫ್ ಸೈ<mark>ನ್ಸ್)</mark> ಸಂಸ್ಥೆಯ ಆವರಣದಲ್ಲಿದೆ.

ಸೈಸೆಕ್ (CySecK) ಎಂಬುದು ಸೈಬರ್ ಸೆಕ್ಯುರಿಟಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ

ಉನ್ನತಜ್ಞಾನ ಕೇಂದ್ರವಾಗಿದೆ (ಸೆಂಟರ್ ಆಫ್ ಎಕ್ಸಲೆನ್ಸ್ ,ಸಿಒಇ). ಇದು ಐಐಎಸ್ಸಿ

Department of IT, BT and S&T.

by KITS (Karnataka Innovation and Technology Society) of the

100128